



7014

Third Semester 5 Year B.Com.,LL.B. (Even Sem.)
Examination, August/September 2024
PRINCIPLES AND PRACTICE OF AUDITING

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note/problems is compulsory from each Unit.
 3. Figures to the right indicate marks.
 4. Answer should be written either in English/Kannada completely.

UNIT – 1

Q. No. 1. a) What is auditing ? Explain the objectives of auditing. Marks : 10

ಲೆಕ್ಕಪರಿಶೋಧನೆ ಎಂದರೇನು ? ಲೆಕ್ಕಪರಿಶೋಧನೆಯ ಉದ್ದೇಶಗಳನ್ನು ವಿವರಿಸಿ.

OR

a) Explain the nature and significance of tax audit. Marks : 10

ತೆರಿಗೆ ಲೆಕ್ಕಪರಿಶೋಧನೆಯ ಸ್ವರೂಪ ಮತ್ತು ಮಹತ್ವವನ್ನು ವಿವರಿಸಿ.

Q. No. 1. b) Write a short note on audit working papers. Marks : 6

ಲೆಕ್ಕಪರಿಶೋಧಕರ ಪತ್ರದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

OR

b) Write a short note on cost audit. Marks : 6

ವೆಚ್ಚ ಲೆಕ್ಕಪರಿಶೋಧನೆಯ ಕುರಿತು ಲಘು ಟಿಪ್ಪಣಿ ಬರೆಯಿರಿ.

UNIT – 2

Q. No. 2. a) Distinguish between internal check and internal audit. Marks : 10

ಆಂತರಿಕ ಪರಿಶೀಲನೆ ಮತ್ತು ಆಂತರಿಕ ಲೆಕ್ಕಪರಿಶೋಧನೆಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.

OR

a) What is internal control ? Explain its objectives. Marks : 10

ಆಂತರಿಕ ನಿಯಂತ್ರಣ ಎಂದರೇನು ? ಅದರ ಉದ್ದೇಶಗಳನ್ನು ವಿವರಿಸಿ.

P.T.O.



Q. No. 2. b) Write a short note on objectives of internal check.

Marks : 6

ಆಂತರಿಕ ತಪಾಸಣೆಯ ಉದ್ದೇಶಗಳನ್ನು ಕುರಿತು ಲಘು ಟಿಪ್ಪಣಿ ಬರೆಯಿರಿ.

OR

b) Write a short note on internal control.

Marks : 6

ಆಂತರಿಕ ನಿಯಂತ್ರಣದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

UNIT – 3

Q. No. 3. a) 'Vouching is the essence of auditing'. Explain.

Marks : 10

'ಲೆಕ್ಕಪರಿಶೋಧನೆಯಲ್ಲಿ ಪಾವತಿ ದಾಖಲೆಯು ಅವಶ್ಯಕ' ವಿವರಿಸಿ.

OR

a) Explain vouching and its importance.

Marks : 10

ಲೆಕ್ಕ ದೃಢೀಕರಣ ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸಿ.

Q. No. 3. b) Write a short note on routine checking and vouching.

Marks : 6

ನಿತ್ಯಕ್ರಮ ಪರಿಶೀಲನೆ ಮತ್ತು ಪಾವತಿ ದಾಖಲೆ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

OR

b) Write a short note on primary voucher and collateral voucher.

Marks : 6

ಪ್ರಾಥಮಿಕ ಚೀಟಿ ಮತ್ತು ಮೇಲಾಧಾರ ಚೀಟಿಯ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

UNIT – 4

Q. No. 4. a) How do you verify the following items ?

Marks : 10

a) Land and building

b) Goodwill

c) Investments

d) Creditors

ಈ ಕೆಳಕಂಡ ಅಂಶಗಳನ್ನು ಹೇಗೆ ಪರಿಶೀಲಿಸುವಿರಿ ?

a) ಭೂಮಿ ಮತ್ತು ಕಟ್ಟಡ

b) ಸುನಾಮ

c) ಹೂಡಿಕೆಗಳು

d) ಸಾಲಗಾರರು.

OR



- a) Briefly explain the objectives of verification of assets and liabilities.

Marks : 10

ಸ್ವತ್ತುಗಳು ಮತ್ತು ಬಾಧ್ಯತೆಗಳ ಪರಿಶೀಲನೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿ.

- Q. No. 4. b) How do you verify the following items ?

Marks : 6

i) Plant and machinery

ii) Inventories.

ಈ ಕೆಳಕಂಡ ಅಂಶಗಳನ್ನು ಹೇಗೆ ಪರಿಶೀಲಿಸುವಿರಿ ?

i) ಯಂತ್ರೋಪಕರಣಗಳು

ii) ದಾಸ್ತಾನುಗಳು.

OR

- b) Explain the auditor's position with regards to valuation of assets.

Marks : 6

ಆಸ್ತಿ ಮೌಲ್ಯಮಾಪನ ಸಂಬಂಧಿಸಿದಂತೆ ಲೆಕ್ಕಪರಿಶೋಧಕರ ಸ್ಥಾನವನ್ನು ವಿವರಿಸಿ.

UNIT – 5

- Q. No. 5. a) What are the rights and powers of company auditor ? Explain.

Marks : 10

ಕಂಪನಿ ಲೆಕ್ಕಪರಿಶೋಧಕರ ಹಕ್ಕು ಮತ್ತು ಅಧಿಕಾರಗಳಾವುವು ? ವಿವರಿಸಿ.

OR

- a) Briefly explain the qualifications and dis-qualifications of an auditor.

Marks : 10

ಲೆಕ್ಕಪರಿಶೋಧಕರ ಅರ್ಹತೆಗಳು ಮತ್ತು ಅನರ್ಹತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

- Q. No. 5. b) Explain the audit of insurance companies.

Marks : 6

ವಿಮಾ ಕಂಪನಿಗಳ ಲೆಕ್ಕಪರಿಶೋಧನೆಯನ್ನು ವಿವರಿಸಿ.

OR

- b) "Professional ethics of an auditor".

Marks : 6

“ಲೆಕ್ಕಪರಿಶೋಧಕರ ವೃತ್ತಿಪರ ನೈತಿಕತೆ”.